

You-tube, Twitter, Slide-share, Face-book :

zenrainman



•





•

•

•

•

•

•

•

•

•

•

•

•

•

•

•

•

•


•



drying up


Bangalore


drying up



Bangalore need

Bangalore gets its water from the Cauvery 95 kms and 500 meters below the city





•

•

•

•

•

•

•



ಬೆಂಗಳೂರು ಜಲ ಮಂಡಳಿ
ರಕ್ಷಿಸಲ್ಪಟ್ಟ ಪದೇಶ
ಲಿಖಿತವಾಗಿ ನಿಷೇಧಿಸಲಾಗಿದೆ.
ಈ ಕಡೆಯಲ್ಲಿ ಈಜುವುದು, ಬಾವ್ವಿಡು, ಗೋಳು, ನಿಷೇಧಿಸಲಾಗಿದೆ.
ಈ ನಿಷೇಧವನ್ನು ಉಲ್ಲಂಘಿಸಿದವರನ್ನು ಕಾನೂನಿನ ರೀತಿ, ರೀತಿಗೆ
ಸುರಿಪಡಿಸಲಾಗುವುದು.
B.W.S.S.B.
PROTECTED AREA
TRESS PASSING SWIMING WASHING
PROHIBITED










AGRO CLIMATIC ZONES OF KARNATAKA



NORTH EASTERN TRANSITION ZONE
NORTH EASTERN DRY ZONE
WESTERN DRY ZONE
CENTRAL DRY ZONE
EASTERN DRY ZONE
SOUTHERN DRY ZONE
SOUTHERN TRANSITION ZONE
NORTHWESTERN TRANSITION ZONE
HILLY ZONE
COASTAL ZONE

N-E T
PROI























12°55'02.46" N 77°36'35.32" E

elev 2975 ft

May 17, 2007

Eye alt 10354 ft



- Sterile,
- Uninteresting and
- Heat sinks
- Yet they receive almost all of the rain, sun, wind and life



Since they receive

- maximum
- Can they solve a city's
- water,
- storm-water,
- energy,
- wastewater,
- Food and
- bio-diversity problem ?

A roof that grows rice












Concept - Separation of SOLID waste and LIQUID waste






- COMPOSTING TOILET (SQUATTING PAN)





COLLECTORS





BEFORE AND AFTER ECOSAN

•		•	
•		•	
•		•	
•		•	
•		•	
•		•	
•		•	
•		•	
•	TOTAL	•	<u>67.5</u>
	135		







PROVIDES FOR BIODIVERSITY







•

•

•

•

•

•

•

•

•

-

- **Food security**
- **Water security**
- **Energy security**
- **Ecological security**



•

•

•

•

•

